


ಕ್ವಿಪ್

ಈ ಆಪ್ ಮೂಲಕ ಡಾಕ್ಯುಮೆಂಟ್, ಸ್ಟೇಡ್‌ಶೀಟ್ ಗಳನ್ನು ಸೃಷ್ಟಿಸಿ ಅವುಗಳನ್ನು ಪಟ್ಟಿ ಮಾಡಲು ಅವಕಾಶವಿದೆ. ಈ ಫೈಲ್‌ಗಳನ್ನು ನಿಮ್ಮ ಫೋನ್‌ಬುಕ್‌ನಲ್ಲಿರುವವರ ಜೊತೆ ಹಂಚಿಕೆ ಮಾಡಿಕೊಳ್ಳಬಹುದು. ಮಹತ್ವವಾದ ಡಾಕ್ಯುಮೆಂಟ್‌ಗಳನ್ನು ನಿಮ್ಮ ಹೋಂಸ್ಕ್ರೀನ್‌ಗೆ ಪಿನ್ ಮಾಡುವ ಅವಕಾಶವಿದ್ದು, ಇದು ಅತ್ಯಂತ ಆಸಕ್ತಿದಾಯಕವಾದ ಅಂಶ. ನಿಮ್ಮಲ್ಲಿರುವ ಫೈಲ್‌ಗಳು, ದಾಖಲೆಗಳನ್ನು ಡ್ರಾಪ್‌ಬಾಕ್ಸ್, ಗೂಗಲ್ ಡ್ರೈವ್ ಹಾಗೂ ಎವ್ವರ್‌ನೋಟ್‌ನಿಂದ ಕ್ವಿಪ್‌ಗೆ ತರಬಹುದು.

ಕ್ಲಿಯರ್‌ಫೋಕಸ್

ಮರೆಗುಳಿತನ ಇರುವ, ಗಮನ ಕೇಂದ್ರೀಕರಿಸಲು ವಿಫಲರಾಗುವವರಿಗೆ ಬಹಳ ಉಪಯುಕ್ತವಾದ ಆಪ್. ಇದು ನಿಮ್ಮ ಕೆಲಸಗಳಿಗೆ ಒಂದು ಟೈಮರ್ ನಿಗದಿಪಡಿಸುತ್ತದೆ. ನಿಮ್ಮ ಕೆಲಸಗಳನ್ನು ನೆನಪಿಸುತ್ತ ಅದು ಸುಗಮವಾಗಿ ಆಗುವಂತೆ ಮಾಡುತ್ತದೆ. ಈ ಆಪ್ ಬಳಸುವಾಗ ಇತರ ಆಪ್‌ಗಳನ್ನು ನಿಷ್ಕ್ರಿಯಗೊಳಿಸುವ ಸೌಲಭ್ಯವೂ ಇದೆ.




ಎಪೊಕ್ರೇಟ್ಸ್ ಫ್ಲಸ್

ವೈದ್ಯಕೀಯ ವೃತ್ತಿಯಲ್ಲಿರುವವರಿಗೆ ಬಹಳಷ್ಟು ನೆರವು ನೀಡಲಬಲ್ಲಂತಹ ಆಪ್. ಇದು ಕಾಯಿಲೆ ಬಗ್ಗೆ ವಿವರ, ಪ್ರಯೋಗಾಲಯದ ವರದಿಗಳು, ಔಷಧಿಗಳು, ಚಿಕಿತ್ಸಾ ವಿಧಾನ, ಇತರ ಶಿಫಾರಸ್ಸುಗಳನ್ನು ಒಳಗೊಂಡಿರುತ್ತದೆ.



ಮೈಕ್ರೋಸಾಫ್ಟ್ ಕೊರ್ಟಾನಾ

ಐಫೋನ್‌ನ ಈ ಆಪ್ ಈಗಾಗಲೇ ವಿಂಡೋಸ್ 10 ಪರ್ಸನಲ್ ಕಂಪ್ಯೂಟರ್‌ನಲ್ಲಿ ಜನಪ್ರಿಯ. ಸ್ಥಳ ಮತ್ತು ಸಂಪರ್ಕಗಳ ಆಧಾರದ ಮೇಲೆ ಹಲವು ಅಂಶಗಳನ್ನು ನಿಮ್ಮ ಗಮನಕ್ಕೆ ತರುತ್ತದೆ. ಸಮಯ ಹಾಗೂ ಹವಾಮಾನ ವರದಿಯನ್ನು ಧ್ವನಿ ಮೂಲಕ ತಿಳಿಸುತ್ತದೆ. ಆಪ್ ಸ್ಟೋರ್ ಮೂಲಕ ಡೌನ್‌ಲೋಡ್ ಮಾಡಿ ನಿಮ್ಮ ವೈಯಕ್ತಿಕ ವಿವರಗಳನ್ನು ಭರ್ತಿ ಮಾಡಬೇಕು. ನಿಮ್ಮ ಆಸಕ್ತಿಗಳನ್ನು



ನಮೂದಿಸಿದರೆ ಅದಕ್ಕೆ ಸಂಬಂಧಿಸಿದಂತೆ ವಿವರಗಳನ್ನು ಹೇಳುತ್ತ ಹೋಗುತ್ತದೆ. ಅಂದರೆ ನಿಮ್ಮ ಖಾತೆಗೆ ಲಾಗಾನ್ ಆದ ಮೇಲೆ ಯಾವುದೇ ವಿಷಯವನ್ನು ಆಯ್ಕೆ ಮಾಡದಿದ್ದರೆ ನೀವು ನಮೂದಿಸಿದ ಕ್ರೀಡೆ, ಆಹಾರ, ಸುದ್ದಿ ಮೊದಲಾದವುಗಳನ್ನು ಹೇಳುತ್ತ ಹೋಗುತ್ತದೆ.



ಫೀಡ್ಲಿ

ದಿನನಿತ್ಯದ ಸುದ್ದಿಗಳನ್ನು ನೀಡುವ ಆಪ್. ನಿಮಗೆ ಆಸಕ್ತಿ ಇರುವ ವಿಷಯಗಳನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶವಿದೆ. ಹಾಗೆಯೇ ವಿವಿಧ ವೆಬ್‌ಸೈಟ್ ಹಾಗೂ ಬ್ಲಾಗ್‌ಗಳಿಂದಲೂ ಸುದ್ದಿಯನ್ನು ಆಯ್ಕೆ ಮಾಡಿಕೊಳ್ಳಬಹುದು. ಸುದ್ದಿಗಳನ್ನು ಕಾಪಿಟ್ಟುಕೊಂಡು ನಂತರ ಓದಬಹುದು.

■ ಎಸ್. ತುಂಬೆ